

ಕರೊನಾ, ಕರೀನಾ

ಯಜಮಾನರು ಕಾನ್ಸರ್ಟ್‌ಗೆ ಅಂತ ಹೈದರಾಬಾದಿಗೆ ಹೋಗಿದ್ದರು. ಅವರು ಹೋಗಿದ್ದು ಕರೊನಾ ವೈರಸ್ ಹರಡಲು ಆರಂಭವಾದ ಸಮಯದಲ್ಲಿ. ಸಹಜವಾಗಿಯೇ ನನಗೂ ಆತಂಕವಾಗಿತ್ತು. ಆಂಧ್ರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ವೈರಸ್‌ನ ಸೋಂಕು ತಗುಲಿದ್ದು ಅದೇ ಹೊತ್ತಿಗೆ ದೃಢಪಟ್ಟಿತ್ತು. ಅದನ್ನು ಟೀವಿಗಳಲ್ಲಿ ತೋರಿಸುತ್ತಿದ್ದಂತೆ ಯಜಮಾನರಿಗೆ ಫೋನು ಮಾಡಿದೆ.

‘ರೀ, ಅಲ್ಲಿ ಕರೊನಾ ಬಂದಿದೆಯಂತೆ, ಕಾನ್ಸರ್ಟ್‌ನ ಬೇಡ, ಏನೂ ಬೇಡ. ವಾಪಸು ಬಂದು ಬಿಡಿ’ ಅಂದೆ.

ಆ ಕಡೆಯಿಂದ ಅವರು ನಗುತ್ತಾ, ‘ಅಲ್ಲೇ ಕರೀನಾ ಬರಾಳೆ ಅಂದ್ರೆ ನೀನು ಹೆದರಬೇಕು, ಕರೊನಾ ಬಂದಿದೆ ಅಂತ ಹೆದರುತ್ತೀಯಲ್ಲ...’ ಎನ್ನುತ್ತಿದ್ದಂತೆ ನನಗೆ ಏನು ಹೇಳಬೇಕು ಎಂಬುದು ತಿಳಿಯಲಿಲ್ಲ...

ನಳಿನಿ ಟಿ. ಭೀಮಪ್ಪ



ಮೂರು ಹೆಂಡತಿಯರು

ನಮ್ಮ ಪರಿಚಯದ ಕನ್ನಡ ವೈದ್ಯರೊಬ್ಬರು ಹೊಸದಾಗಿ ಬೆಳಗಾವಿಗೆ ಬಂದಿದ್ದರು. ಅವರಿಗೆ ಮರಾರಿ ಮಾತನಾಡುವ ಹುಮ್ಮಸ್ಸು. ನಾವು ತಾನಾಜಿ ಸಿನಿಮಾಕ್ಕೆ ಹೋದಾಗ ಅವರೂ ಬಂದಿದ್ದರು. ಸರತಿಯಲ್ಲಿ ನಮ್ಮ ಮುಂದೆಯೇ ನಿಂತಿದ್ದ ವೈದ್ಯರು ಕಾಂಟರಿನಲ್ಲಿ ದುಡ್ಡು ಕೊಡುತ್ತ, ‘ತೀನ ಟಿಕೆಟ್ ಕಾರ್ನರ್ ಚೆ ದ್ಯಾ; ಅಮಚೆ ತೀನ ಬಾಯಕೋ ಆ ಹೇ’ ಎಂದರು. ಪಕ್ಕದಲ್ಲಿ ನಿಂತಿದ್ದ ಅವರ ಹೆಂಡತಿ ಹಣೆ ಚಚ್ಚಿಕೊಂಡರು. ‘ಮೂರು ಕಾರ್ನರ್ ಸೀಟು ಕೊಡಿ, ನನ್ನ ಮೂರು ಹೆಂಡತಿಯರು ಬಂದಿದ್ದಾರೆ’ ಎನ್ನುವುದು ಅವರ ಮಾತಿನ ಅರ್ಥವಾಗಿತ್ತು. ಹೆಣ್ಣುಮಕ್ಕಳು ಅನ್ನುವ ಬದಲು ಹೆಂಡತಿಯರು ಅಂದಿದ್ದರು. ಮರಾರಿಯಲ್ಲಿ ‘ಬಾಯಕೋ’ ಎಂದರೆ ಹೆಂಡತಿ, ‘ಬಾಯಕಾ’ ಎಂದರೆ ಹೆಣ್ಣುಮಕ್ಕಳು.

ಕಲೆ: ಗಣೇಶ ಆಚಾರ್ಯ

ಜಯಶ್ರೀ ಕುಲಕರ್ಣಿ

ಮೇ, 2020

ವಾಯೂರ